



0323

Third Semester 5 Yr. B.A., LL.B. (Old Batch) Examination, June/July 2017
ECONOMICS – II

Duration : 3 Hours

Max. Marks : 100

- Instructions:** 1. Answer Q. No. 9 and any five of the remaining questions.
2. Q. No. 9 carries 20 marks and the remaining questions carry 16 marks each.
3. Answers should be written either in English or Kannada completely.

- Q. No. 1. Explain the effects of population explosion on economic development in India. Marks : 16
ಭಾರತದ ಆರ್ಥಿಕಾಭಿವೃದ್ಧಿಯಲ್ಲಿ ಜನಸಂಖ್ಯಾ ಸ್ಫೋಟದ ಪರಿಣಾಮಗಳನ್ನು ವಿವರಿಸಿ.
- Q. No. 2. Describe the factors responsible for the economic backwardness of India. Marks : 16
ಭಾರತವು ಆರ್ಥಿಕವಾಗಿ ಹಿಂದುಳಿಯಲು ಕಾರಣವಾದ ಅಂಶಗಳನ್ನು ವಿವರಿಸಿ.
- Q. No. 3. Explain the history and growth of Trade Union Movement in India. Marks : 16
ಭಾರತದ ಕಾರ್ಮಿಕ ಚಳುವಳಿಯ ಇತಿಹಾಸ ಮತ್ತು ಬೆಳವಣಿಗೆಯನ್ನು ವಿವರಿಸಿ.
- Q. No. 4. Explain the aims and objectives of Indian Five Year Plans. Marks : 16
ಭಾರತದ ಪಂಚವಾರ್ಷಿಕ ಯೋಜನೆಗಳ ಗುರಿ ಮತ್ತು ಉದ್ದೇಶಗಳನ್ನು ವಿವರಿಸಿ.
- Q. No. 5. Explain the various sources of agricultural credit in India. Marks : 16
ಭಾರತದ ಕೃಷಿ ಸಾಲದ ವಿವಿಧ ಮೂಲಗಳನ್ನು ವಿವರಿಸಿ.
- Q. No. 6. Explain the defects of agricultural marketing in India. Marks : 16
ಭಾರತದ ಕೃಷಿ ಮಾರುಕಟ್ಟೆಯಲ್ಲಿನ ದೋಷಗಳನ್ನು ವಿವರಿಸಿ.
- Q. No. 7. Describe the role and problems of large scale industries in India. Marks : 16
ಭಾರತದಲ್ಲಿ ಬೃಹತ್ ಕೈಗಾರಿಕೆಗಳ ಪಾತ್ರ ಮತ್ತು ಸಮಸ್ಯೆಗಳನ್ನು ವಿವರಿಸಿ.

P.T.O.

0323



Q. No. 8. Write a short notes on **any two** of the following.

Marks : 2×8=16

ಕೆಳಗಿನ ಎರಡು ಪ್ರಶ್ನೆಗಳಿಗೆ ಟಿಪ್ಪಣಿ ಬರೆಯಿರಿ.

(a) Causes of low productivity in Indian agriculture.

ಭಾರತದಲ್ಲಿ ಕೃಷಿಯ ಕಡಿಮೆ ಉತ್ಪಾದಕತೆಗೆ ಕಾರಣಗಳು.

(b) Characteristics of industrial labour in India.

ಭಾರತದ ಕೈಗಾರಿಕಾ ಕಾರ್ಮಿಕರ ಗುಣಲಕ್ಷಣಗಳು.

(c) Features of Indian economy.

ಭಾರತದ ಅರ್ಥವ್ಯವಸ್ಥೆಯ ಲಕ್ಷಣಗಳು.

Q. No. 9. Answer **any two** of the following.

Marks : 2×10=20

ಕೆಳಗಿನ ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಿ.

(a) Green Revolution.

ಹಸಿರು ಕ್ರಾಂತಿ.

(b) Vicious circle of poverty.

ಬಡತನದ ವಿಷ ವರ್ತುಲ.

(c) Appropriate technology for India.

ಭಾರತಕ್ಕೆ ಸೂಕ್ತ ತಂತ್ರಜ್ಞಾನ.
